



ಅಹಲ್ಯಾ ಪ್ರಕರಣ

ಆದಿಕವಿ ವಾಲ್ಮೀಕಿಯ ರಾಮಾಯಣ ಮಹಾಕಾವ್ಯದ ಕೆಲವೇ ಕೆಲವು ಶ್ಲೋಕಗಳಲ್ಲಿ ಅಡಕವಾಗಿರುವ ಅಹಲ್ಯೆಯ ವೃತ್ತಾಂತದ ಹಿಂದೆ ಬಹುದೊಡ್ಡ ಕೂಟ ಪ್ರಶ್ನೆಯೊಂದು ಅಡಗಿದೆ. ವ್ಯಕ್ತಿಯ ಪ್ರವೃತ್ತಿ, ನಿಸರ್ಗದ ಪ್ರಚೋದನೆ, ಸಮಾಜ ಸೃಷ್ಟಿಸಿಕೊಂಡಿರುವ ನೈತಿಕ ಚೌಕಟ್ಟು-ಇವುಗಳ ನಡುವೆ ಉಂಟಾಗುವ ಕರ್ಷಣ ಹಾಗೂ ಅದರ ಪರಿಣಾಮ- ಇವೆಲ್ಲಕ್ಕೂ ಅಹಲ್ಯೆ ಒಂದು ಸಂಕೇತವಾಗಿ ಕಾಣಿಸುತ್ತಾಳೆ ಎನ್ನಬಹುದು. ಅಹಲ್ಯೆಯದು ವಿಷಯ ದಾಂಪತ್ಯ. ಯೌವನ ಒತ್ತಾಯಿಸುತ್ತಿದ್ದ ಲೌಕಿಕ ಭೋಗಗಳನ್ನು ಅನುಭವಿಸಬೇಕೆಂಬ ತುಡಿತ ಆಕೆಯದು. ಆದರೆ ಆಕೆಯ ಪತಿ ಗೌತಮನ ಮನೋಧರ್ಮವೇ ಬೇರೆ. ಐಹಿಕ ಸುಖಗಳಿಗೆ ಬೆನ್ನುಹಾಕಿ ಬದುಕಿ, ವೇದಾಭ್ಯಾಸ ಜಡನಾಗಿದ್ದ ಋಷಿ ಆತ. ಪರಿಣಾಮವಾಗಿ ಅಹಲ್ಯೆ ದಾಂಪತ್ಯ ಜೀವನದಲ್ಲಿ ಪತಿಯಿಂದ ದೊರಕದಿದ್ದ ಸುಖವನ್ನು ತಾನು ಮೆಚ್ಚಿ ಆರಾಧಿಸುತ್ತಿದ್ದ ದೇವೇಂದ್ರನಿಂದ ಪಡೆಯಲು ಬಯಸುತ್ತಾಳೆ. ಮನಸ್ಸಿನಲ್ಲಿ ಹಲವು ದಿನಗಳಿಂದ ಅದುಮಿ ಹಿಡಿದಿದ್ದ ಬಯಕೆಗಳ ಹಿಡಿತಕ್ಕೆ ಒಳಗಾಗಿ, ವಿಷಮ ಘಳಿಗೆಯೊಂದರಲ್ಲಿ ಕಾಲು ಜಾರುತ್ತಾಳೆ; ಗೌತಮನ ವೇಷಧರಿಸಿ ಬಂದ ದೇವರಾಜ ಇಂದ್ರನೊಡನೆ ಕ್ರೀಡಿಸುತ್ತಾಳೆ. ಇಂದ್ರನ ಕುರಿತಾಗಿ ಅವಳಲ್ಲಿದ್ದ ಆಕರ್ಷಣೆ, ದಾಂಪತ್ಯ ಜೀವನದಲ್ಲಿದ್ದ ಅತ್ಯಪ್ಪಿ- ಈ ಎರಡೂ ಅಹಲ್ಯೆಯನ್ನು ಪತನದತ್ತ ತಳ್ಳುತ್ತವೆ. ಅಹಲ್ಯೆಯ ಕೃತ್ಯವನ್ನು ಕುರಿತು ಕವಿ ವಾಲ್ಮೀಕಿ- 'ಮತಿಂ ಚಕಾರ ದುರ್ಮೇಧಾ ದೇವರಾಜ ಕುತೂಹಲಾತ್' (ದೇವೇಂದ್ರನ ಬಗೆಗಿದ್ದ ಆಕರ್ಷಣೆಯಿಂದ ದುರ್ಬುದ್ಧಿಗೆ ಒಳಗಾಗಿ ಹೀಗೆ ಮಾಡಲು ಮನಸ್ಸು ಮಾಡಿದಳು) ಎಂದಿದ್ದಾರೆ. ಇದನ್ನರಿತ ಗೌತಮ ಅಹಲ್ಯೆಯನ್ನು ಶಪಿಸುತ್ತಾನೆ. ಆ ಶಾಪದಿಂದಾಗಿ ಅಹಲ್ಯೆ ಸಾವಿರ ವರ್ಷಗಳ ಕಾಲ, ಗಾಳಿಯೊಂದಿಗೆ ಗಾಳಿಯಾಗಿ, ನಿರವಯವ ಸ್ಥಿತಿಯಲ್ಲಿ, ಗೌತಮಾಶ್ರಮಕ್ಕೆ ಶ್ರೀರಾಮನ ಆಗಮನವಾಗುವವರೆಗೂ ತಪಿಸಬೇಕಾಗುತ್ತದೆ. ಪಶ್ಚಾತ್ತಾಪದಿಂದ ಪವಿತ್ರಳಾಗಿ, ರಾಮ ದರ್ಶನದಿಂದ ಪುನೀತಳಾಗಿ ಮರುಹುಟ್ಟು ಪಡೆದ ಅಹಲ್ಯೆ ಮತ್ತೆ ಗೌತಮನನ್ನು ಸೇರುತ್ತಾಳೆ.

ಇದು ವಾಲ್ಮೀಕಿ ರಾಮಾಯಣದಲ್ಲಿ ಅಹಲ್ಯೆಯ ಬಗೆಗೆ ದೊರೆಯುವ ವಿವರ. ಶ್ರೀರಾಮನ ಮಹಿಮೆಯನ್ನು ಲೋಕಕ್ಕೆ ಪ್ರಕಟಿಸುವುದಕ್ಕಾಗಿ ಅಹಲ್ಯೆಯ ವೃತ್ತಾಂತ ಸೀಮಿತವಾಗಿಲ್ಲ. ಅಲ್ಲದೆ ಅಹಲ್ಯೆಯ ಸಮಸ್ಯೆ ಆಕೆಯೊಬ್ಬಳ

ದಾರ್ಬಲ್ಯದ ಪರಿಣಾಮವೂ ಅಲ್ಲ. ಅಹಲ್ಯೆಯ ಪತನದ ಹಿಂದಿರುವ ಕಾರ್ಯಕಾರಣ ತತ್ವದಲ್ಲಿ ಗೌತಮನ ಪಾತ್ರವೂ ಇದೆ; ದೇವೇಂದ್ರನದೂ ಇದೆ. ಗೌತಮ ತನ್ನ ತಪಸ್ಸಿನ ಭರದಲ್ಲಿ ಕೌಟುಂಬಿಕ ಧರ್ಮವನ್ನು ಮರೆತು, ಅಹಲ್ಯೆಯ ಆಶೆ ಆಕಾಂಕ್ಷೆಗಳನ್ನು ಗಮನಿಸದೆ ಬದುಕಿದ್ದ ಆತ್ಮ ಕೇಂದ್ರಿತ ವ್ಯಕ್ತಿ. ಈ ಸಂದರ್ಭವನ್ನು ದುರುಪಯೋಗ ಪಡಿಸಿಕೊಂಡು, ಅಹಲ್ಯೆಯಲ್ಲಿನ ವಿಚಾರವನ್ನು ಕೆರಳಿಸಿ, ಆಕೆಯನ್ನು ತಪ್ಪುದಾರಿಗೆ ಎಳೆದಾತ ದೇವೇಂದ್ರ. ಒಟ್ಟಿನಲ್ಲಿ ಗೌತಮನ ಉಪೇಕ್ಷೆ, ದೇವೇಂದ್ರನ ಚಾಪಲ್ಯ, ಅಹಲ್ಯೆಯ ಮನಸ್ಸಿನಲ್ಲಿ ಸುಪ್ತವಾಗಿದ್ದ ಅಪೇಕ್ಷೆ- ಈ ಮೂರೂ ಕಾರಣಗಳಿಂದ ಅಹಲ್ಯೆಯ ಬದುಕಿನಲ್ಲಿ ಇಂಥದೊಂದು ದುರಂತ ಸಂಭವಿಸುತ್ತದೆ. ಅಹಲ್ಯೆಯೊಬ್ಬಳನ್ನೇ ಅದಕ್ಕೆ ಹೊಣೆ ಮಾಡುವುದು ತಪ್ಪಾಗುತ್ತದೆ.

ಎಲ್ಲ ಕಾಲದಲ್ಲೂ, ಮನುಷ್ಯ ರೆಲ್ಲರ ಬದುಕಿನಲ್ಲೂ ಆಸೆ-ನಿರಾಸೆ, ನೀತಿ-ಅನೀತಿ, ಕನಸು-ವಾಸ್ತವ ಇತ್ಯಾದಿಗಳ ಕಣ್ಣು ಮುಚ್ಚಾಲೆ ನಡದೇ ಇರುತ್ತದೆ. ಈ ದ್ವಂದ್ವಗಳ ನಡುವೆಯೇ ವ್ಯಕ್ತಿ ತನ್ನ ಸಮತೋಲನವನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಈ ಸಮತೋಲನ ಪ್ರಕ್ರಿಯೆಯಲ್ಲಿ ಒಂದೇ ಒಂದು ಹೆಜ್ಜೆ ತಪ್ಪಿದರೂ ವ್ಯಕ್ತಿ ಕೆಳಗೆ ಬೀಳುತ್ತಾನೆ. ಇದರಿಂದ ವ್ಯಕ್ತಿಯ ಬದುಕು ಘಾಸಿಗೆಗೊಳ್ಳುತ್ತದೆ; ಸಮಾಜ ಸಿಡಿಮಿಡಿಗೆಗೊಳ್ಳುತ್ತದೆ. ಆದರೆ ಮನುಷ್ಯ ತನ್ನನ್ನು ತಾನು ನಿಯಂತ್ರಿಸಿಕೊಂಡು, ಸಮಾಜದ ವಿಧಿ-ನಿಷೇಧಗಳಿಗೆ ಹೊಂದಿಕೊಳ್ಳುವ ಕೆಲಸ ಅಷ್ಟೊಂದು ಸರಳವಲ್ಲ. ಆತ ಪಂಚೇಂದ್ರಿಯುಗಳ ಮೂಲಕ ಪಡೆಯುವ ಸಂವೇದನೆಗಳೂ, ಮನಸ್ಸಿನಲ್ಲಿ ಉದ್ಭವಿಸುವ ಬಯಕೆಗಳೂ ಮನುಷ್ಯನನ್ನು ಉದ್ದೇಶಿಸಿ, ಮೂಲ ಕಾಮನೆಗಳನ್ನು ಪ್ರಚೋದಿಸುತ್ತವೆ. ವಿಶ್ವವನ್ನೆಲ್ಲಾ ಕುಣಿಸುತ್ತಿರುವ 'ಮೋಹ ಕಿಣ್ವ'ಕ್ಕೆ ಮನುಷ್ಯನು ದುರ್ಬಲ ಕ್ಷಣಗಳಲ್ಲಿ ಬಲಿಯಾಗುತ್ತಾನೆ. ತಾವು ಜಿತೇಂದ್ರಿಯರು ಎಂದು ನಂಬಿಕೊಂಡು ಬದುಕುವ ವ್ಯಕ್ತಿಗಳಿಗೂ ಇಂಥ ಪಾಡು ತಪ್ಪಿದ್ದಲ್ಲ. ಇದು ಮಾನವ ಪರಿಮಿತಿ. ಈ ಮಾನವ ಪರಿಮಿತಿಗಳನ್ನು ಮೀರಿರುವಾತ ದೈವತ್ವಕ್ಕೆರುತ್ತಾನೆ. ಆದ್ದರಿಂದಲೇ 'ದೇವಭಾವ'ದ ಶ್ರೀರಾಮ ಅಹಲ್ಯೆಯನ್ನು ಕ್ಷಮಿಸಿ, ಉದ್ಧರಿಸುತ್ತಾನೆ!

■ ವೈನತೀಯ

- ★ ಗಾಜಿನ ಚೂರಿಗಾಗಿ ಎಂದೂ ಮುತ್ತಿನ ಮಣಿಯನ್ನು ಹಾಳು ಮಾಡುವುದು ತರವಲ್ಲ.
-ಕಥಾಸರಿತ್ಸಾಗರ
- ★ ಆಸೆಯೊಂದೇ ನಿಮಿಷ ಮಾತ್ರದಲ್ಲಿ ಶ್ರೇಷ್ಠ ಮನುಷ್ಯನನ್ನೂ ಹುಲ್ಲು ಕಡ್ಡಿಯನ್ನಾಗಿಸುತ್ತದೆ.
-ಮಹಾಭಾರತ
- ★ ಅಭ್ಯಾಸ ಬಲದಿಂದ ಕಾರ್ಯಗಳಲ್ಲಿ ಕೌಶಲ್ಯ ಉಂಟಾಗುತ್ತದೆಯೇ ಹೊರತು, ಕಲ್ಲ ಮೇಲೆ ನೀರ ಹನಿ ಬಿದ್ದ ಕಾರಣಕ್ಕೆ ಹಳ್ಳ ಸೃಷ್ಟಿಯಾಗುವುದಿಲ್ಲ.
-ಕಾವ್ಯಾಲಂಕಾರ ಸೂತ್ರ
- ★ ಸಿಕ್ಕದೇ ಇರುವುದು ಸಿಕ್ಕಿತೆಂದರೆ ಅದು ಯೋಗಾಯೋಗ. ಸಿಕ್ಕಿದುದನ್ನು ಸಂರಕ್ಷಿಸುವುದು ಕ್ಷೇಮ.
-ಭಗವದ್ಗೀತೆ
- ★ ಮೊದಲು ಹೂವು ಅನಂತರ ಹಣ್ಣು, ಮೊದಲು ಮೋಡ ಅನಂತರ ಮಳೆ- ಈ ರೀತಿ ಕಾರಣ ಮತ್ತು ಕಾರ್ಯಗಳು ಕ್ರಮವಾಗಿರುತ್ತವೆ.
-ಶಾಕುಂತಲ

ಮಾತೇ ಮತ್ತು

- ★ ಅಭ್ಯಾಸವಿದ್ದಂತೆ ವಿದ್ಯೆ ಬರುತ್ತದೆ, ಕರ್ಮವಿದ್ದಂತೆ ಬುದ್ಧಿ ಉಂಟಾಗುತ್ತದೆ, ಪ್ರಯತ್ನವಿದ್ದಂತೆ ಸಂಪತ್ತು ಬರುತ್ತದೆ, ಭಾಗ್ಯವಿದ್ದಂತೆ ಫಲ ದೊರೆಯುತ್ತದೆ.
-ಲೋಕೋಕ್ತಿ
- ★ ಇಂದಿಗೆಂತು ನಾಳಿಗೆಂತು ಎಂದು ಚಿಂತಿಸಲೇಕೆ? ತಂದಿಕ್ಕುವ ಶಿವಂಗೆ ಬಡತನವೇಕೆ?
-ದೇವರ ದಾಸಿಮಯ್ಯ
- ★ ಯಾವನು ಸಭೆ ಮುಂತಾದವುಗಳಲ್ಲಿ ಪರರ ದುರ್ಗುಣಗಳನ್ನು ಎತ್ತಾಡುವನೋ ಅವನು ತನ್ನ ದುರ್ಗುಣಗಳನ್ನು ಬಹುಮಟ್ಟಿಗೆ ಪ್ರಕಟಿಸಿಕೊಳ್ಳುತ್ತಾನೆ.
-ಚಾಣಕ್ಯ
- ★ ತಾಯಿಯ ಮೇಲೂ, ತಂದೆಯ ಮೇಲೂ ಭಕ್ತಿಯಿಲ್ಲದವನಿಗೆ ದೈವಭಕ್ತಿ, ಎಂದಿಗೂ ಬಾರದು.
-ರಾಮಕೃಷ್ಣ ಪರಮಹಂಸ

- ★ ಜೇನುತುಪ್ಪು ಸಿಹಿ, ಅದಕ್ಕಿಂತ ಸಿಹಿ ಅಮೃತ, ಅದನ್ನೂ ಮೀರಿಸಿದ್ದು ಕವಿಯು ಮಾತು.
-ಜಯದೇವ
- ★ ಕಷ್ಟದಲ್ಲಿ ಸಿಕ್ಕಿ ಮುಂಗಾಣದಿರುವವನಿಗೆ ನೆರವಾಗತಕ್ಕವನೇ ಸ್ನೇಹಿತ, ತಪ್ಪು ಮಾಡಿ ವಿಪತ್ತಿಗೊಳಗಾದವನಿಗೆ ಸಹಾಯ ಮಾಡತಕ್ಕವನೇ ಬಂಧು.
-ರಾಮಾಯಣ
- ★ ಜೀವನದಲ್ಲಿ ಏನಾದರೊಂದನ್ನು ಮಾಡುತ್ತಾ ಇರಬೇಕು. ಯಾವುದೋ ಒಂದನ್ನು ಪ್ರೀತಿಸಬೇಕು. ಯಾವುದೋ ಒಂದರ ಬಗ್ಗೆ ಆಶಯ ಇಟ್ಟುಕೊಂಡಿರಬೇಕು. ಸಂತೋಷಕ್ಕೆ ಅಗತ್ಯವಾಗಿ ಬೇಕಾಗಿರುವುದು ಇದೇ.
-ಜೋಸೆಫ್ ಆಡಿಸನ್
- ★ ಅನ್ಯಾಯದಿಂದ ಗಳಿಸಿದ ಹಣವು ಹತ್ತು ವರ್ಷ ಉಳಿಯುವುದು, ಹನ್ನೊಂದನೇ ವರ್ಷದಲ್ಲಿ ಮೂಲತಃ ನಾಶ ಹೊಂದುವುದು.
ರಾಬರ್ಟ್ ಗೊಲಿಯರ್